




PROPOSED GROUND FLOOR PLAN




PROPOSED TYPICAL FIRST, SECOND & THIRD FLOOR PLAN




PROPOSED TERRACE FLOOR PLAN




FRONT ELEVATION




SECTION AT AA



SITE PLAN SCALE = 1 : 200



Location Plan



ಅಂತರ್ಜಾಲ ತಂತ್ರಾಂಶ ಮುಖಾಂತರ ನಕ್ಷೆ ಮಂಜೂರಾತಿ ನೀಡಿದೆ "ಸುವರ್ಣ ಪರವಾನಿಗೆ" ಸೂಚನೆ/ಷರತ್ತು

- ಈ ಸ್ಥಳದ ಮಾಲೀಕತ್ವದ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಅಥವಾ ಬೇರೆ ಯಾವುದೇ ಅಧಿಕಾರಿಗಳಿಂದ ತಪ್ಪದಂತೆ ಬಂದಲ್ಲಿ ಅಥವಾ ನ್ಯಾಯಾಲಯದ ಆದೇಶಗಳೇನಾದರೂ ಬಂದಲ್ಲಿ ಈ ಮಂಜೂರಾತಿ ನಕ್ಷೆಯನ್ನು ರದ್ದುಪಡಿಸಲಾಗುವುದು.
- ಈ ನಕ್ಷೆ ಮಂಜೂರಾತಿಯು ಹಾಲಿ ಇರುವ ಕಟ್ಟಡವನ್ನು ಕ್ರಮಬದ್ಧಗೊಳಿಸಿರುವುದಿಲ್ಲ.
- ಸ್ಥಳದ ಮಾಲೀಕರು ತಮ್ಮ ನಿವೇಶನದಿಂದ/ಕಟ್ಟಡದಿಂದ ಬರುವ ಮಳೆನೀರನ್ನು ಸಂರಕ್ಷಿಸಿ ಮಳೆ ನೀರಿನ ಕೊಯ್ಲು ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸುವುದು ಮತ್ತು ತ್ಯಾಜ್ಯ ನೀರನ್ನು ರಸೆಗೆ ಹೋಗದಂತೆ, ನಿವೇಶನದ ಮುಂಭಾಗದ ಚರಂಡಿಗೆ ಮೇಲ್ದಾಗಿ ಕಬ್ಬಿಣದ ಗ್ರೇಟಿಂಗ್ ಅಳವಡಿಸಿ ಕಟ್ಟುನಿಟ್ಟಾಗಿ ನೀರನ್ನು ಚರಂಡಿಗೆ ಹೋಗಲು ಅನುವು ಮಾಡಿಕೊಡುವುದು. ತಪ್ಪಿದಲ್ಲಿ ಕೆ.ಎಂ.ಸಿ. ನಿಯಮಾವಳಿ 1976ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
- ನೆಲ ಅಂತಸ್ಸಿನ ಸ್ವಲ್ಪ ಭಾಗವನ್ನು ವಾಹನ ನಿಲುಗಡೆಯ ಉದ್ದೇಶಕ್ಕಾಗಿ ಮಾತ್ರ ಬಳಸತಕ್ಕದ್ದು ಹಾಗೂ ಯಾವುದೇ ಕಾರಣಕ್ಕಾಗಿ ನೆಲ ಅಂತಸ್ಸಿನ ಸ್ವಲ್ಪ ಭಾಗವನ್ನು ಬೇರೆ ಉದ್ದೇಶಕ್ಕಾಗಿ ಬಳಸಬಾರದು.
- ಸ್ಥಳದ ಮಾಲೀಕರು ತಮ್ಮ ಕಟ್ಟಡಕ್ಕೆ ಪಡೆಯುವ ಕೂಡಿಯು ನೀರಿನ ಸಂಪರ್ಕ/ಬೀಜಚರಂಡಿ/ವಿದ್ಯುಚ್ಛಕ್ತಿ ಸಂಪರ್ಕ ಕೊಳವೆಗಳನ್ನು/ ಕೆಬಲ್ಗಳನ್ನು ಕಟ್ಟುನಿಟ್ಟಾಗಿ ಚರಂಡಿಯ ತಳ ಭಾಗದಲ್ಲಿಯೇ ಕೊಂಡೊಯ್ಯುವುದು ತಪ್ಪಿದಲ್ಲಿ ಕೆ.ಎಂ.ಸಿ. ನಿಯಮಾವಳಿ 1976ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
- ಉದ್ದೇಶಿತ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿಗಳ ಕಛೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸತಕ್ಕದ್ದು.
- The Building & Other Construction Workers (Regulations Of Employment & Conditions of Service) Central Rules 1988ರ ಭಾಗ -3ರ ಅರೋಗ್ಯ ಮತ್ತು ಸುರಕ್ಷತೆಯ ಅಧ್ಯಾಯ 7 ರಿಂದ 25 ರಲ್ಲಿನ ಕುರಿತು ಇರುವ ನಿಯಮಗಳನ್ನು ಪಾಲಿಸತಕ್ಕದ್ದು.
- ಕಾರ್ಮಿಕ ಕಲ್ಯಾಣ ಇಲಾಖೆಯಿಂದ ನಿಗದಿಪಡಿಸಲಾಗಿರುವ ಸುರಕ್ಷತೆಯ ಕ್ರಮಗಳನ್ನು ತಪ್ಪದೇ ಅಳವಡಿಸುವುದು. ತಪ್ಪಿದಲ್ಲಿ ಕಾನೂನು ರೀತ್ಯಾ ಪರವಾನಗಿಯನ್ನು ತಕ್ಷಣದಿಂದ ಹಿಂತೆಗೆಯಲಾಗುವುದು.
- After laying of foundation concrete, column and plinth as per Drawing, further work should commence only after obtaining COMMENCEMENT CERTIFICATE from the Bruhath Bangalore Mahanagara Palike after inspection from the Asst. Director of Town Planning.
- The Applicant shall provide at least one toilet in the Ground Floor for the use of the visitors/servants/drivers and security-men. The Occupation Certificate will be considered after ensuring the same is provided in the building.
- THE OWNER / BUILDER SHOULD ENSURE THE REQUIRED SAFETY MEASURES WHILE EXCAVATION FOR BASEMENT/ FOUNDATION AND CONSTRUCTING THE BASEMENT/ FOUNDATION/STILT AND UPPER FLOORS WITH REGARD TO THE STABILITY OF THE STRUCTURE, SAFETY OF THE NEIGHBOURS AND CONSTRUCTION LABOURERS. OWNER/ BUILDER WILL BE HELD RESPONSIBLE FOR ANY LAPSES IN THIS REGARD.

Office Of The Additional/Joint Comissioner (South)  
(Bruhat Bengaluru Mahanagara Palike)  
LP No: **Ad.com/SUT /0551/18-19**  
Valid From \_\_\_\_\_ to \_\_\_\_\_  
for two years, sanctioned as per plan / as corrected in green.

AREA STATEMENT (BBMP)	VERSION NO.: 1.0.9
	VERSION DATE: 01/11/2018
PROJECT DETAIL:	
Authority: BBMP	Plot Use: Residential
Inward No: BBMP/Ad.Com./SUT/0551/18-19	Plot SubUse: Plotted Resi development
Application Type: Suvarna Parvangi	Land Use Zone: Residential (Mixed)
Proposal Type: Building Permission	Plot/Sub Plot No.: 23/ OLD NO. 25
Nature of Sanction: New	Khata No. (As per Khata Extract): 61-10-23
Location: Ring-II	Locality / Street of the property: KRUMBIGAL ROAD, BANGALORE
AREA DETAILS:	
AREA OF PLOT (Minimum)	(A) 223.29
NET AREA OF PLOT	(A-Deductions) 223.29
COVERAGE CHECK	
Permissible Coverage area (65.00 %)	145.14
Proposed Coverage Area (50.77 %)	113.36
Achieved Net coverage area (50.77 %)	113.36
Balance coverage area left ( 14.23 % )	31.78
FAR CHECK	
Permissible F.A.R. as per zoning regulation 2015 ( 2.25 )	502.40
Additional F.A.R within Ring I and II ( for amalgamated plot - )	0.00
Allowable TDR Area (60% of Perm.FAR)	0.00
Allowable max. F.A.R Plot within 150 Mt radius of Metro station ( - )	0.00
Total Perm. FAR area ( 2.25 )	502.40
Residential FAR	388.47
Proposed FAR Area	388.47
Achieved Net FAR Area ( 1.74 )	388.47
Balance FAR Area ( 0.51 )	113.93
BUILT UP AREA CHECK	
Proposed BuiltUp Area	474.76
Achieved BuiltUp Area	474.76

COLOR INDEX	
PLOT BOUNDARY	
EXISTING STREET LINE	
PERM. BUILDING LINE	
EXISTING (To be retained)	
EXISTING (To be demolished)	
PROPOSED	

ARCH / ENGG / SUPERVISOR (Regd)	OWNER SIGN
	1)S. RAJALAKSHMI
	2) S. JAGADISH

OWNER'S NAME:	OWNER'S SIGN
S. RAJALAKSHMI & S. JAGADISH	

PROJECT DESCRIPTION: PLAN SHOWING THE PROPOSED RESIDENTIAL BUILDING ON PROPERTY NO. 23 (OLD NO. 25), KRUMBIGAL ROAD, BANGALORE, WARD NO. 143(OLD NO: 61), PID NO : 61-10-23.

ARCHITECT:	ARCHITECT SIGN:			
RANGANATH.H.C				
JOB NO.	DRG.NO.	SCALE	DRAWN BY	CHECKED BY
		1:100		

Block USE/SUBUSE Details				
Block Name	Block Use	Block SubUse	Block Structure	Block Land Use Category
A (A)	Residential	Residential	Bldg upto 11.5 mt. Ht.	R

Required Parking (Table 7a)							
Block Name	Type	SubUse	Area (Sq.mt.)	Units	Reqd./Unit	Car	Prop.
A (MOHANLAL)	Residential	Residential	50 - 225	1	-	1	4
Total :			-	-	-	4	4

Parking Check (Table 7b)				
Vehicle Type	Reqd.		Achieved	
	No.	Area (Sq.mt.)	No.	Area (Sq.mt.)
Car	4	55.00	4	55.00
Total Car	4	55.00	4	55.00
Other Parking	-	-	-	2.21
Total		55.00		57.21

FAR & Tenement Details									
Block	No. of Same Bldg	Total Built Up Area (Sq.mt.)	Deductions (Area in Sq.mt.)				Proposed FAR Area (Sq.mt.)	Total FAR Area (Sq.mt.)	Tnmt (No.)
			StairCase	Lift	Lift Machine	Parking			
A (A)	1	474.76	19.38	7.76	1.94	57.21	388.47	388.47	04
Grand Total:	1	474.76	19.38	7.76	1.94	57.21	388.47	388.47	04

OWNER POSTAL ADDRESS:  
NO - 28, APPAYYANA STREET, DODDAMAVALLI, BANGALORE-560004.

Block :A (A)								
Floor Name	Total Built Up Area (Sq.mt.)	Deductions (Area in Sq.mt.)				Proposed FAR Area (Sq.mt.)	Total FAR Area (Sq.mt.)	Tnmt (No.)
		StairCase	Lift	Lift Machine	Parking			
Terrace Floor	21.32	19.38	0.00	1.94	0.00	0.00	0.00	00
Third Floor	113.36	0.00	1.94	0.00	0.00	111.42	111.42	01
Second Floor	113.36	0.00	1.94	0.00	0.00	111.42	111.42	01
First Floor	113.36	0.00	1.94	0.00	0.00	111.42	111.42	01
Ground Floor	113.36	0.00	1.94	0.00	57.21	54.21	54.21	01
Total:	474.76	19.38	7.76	1.94	57.21	388.47	388.47	04

SCHEDULE OF JOINERY:				
BLOCK NAME	NAME	LENGTH	HEIGHT	NOS
A (A)	D2	0.75	2.10	07
A (A)	D1	0.90	2.10	13
A (A)	D	1.06	2.10	01
A (A)	D	1.10	2.10	03
SCHEDULE OF JOINERY:				
BLOCK NAME	NAME	LENGTH	HEIGHT	NOS
A (A)	W2	1.20	1.20	13
A (A)	W	2.40	1.20	35